

ಅಂಜಲೇತಕೆ ಮನವೆ ಅನುಗಾಲವು

- 1. Ref.:** Shri Purandara Dasara Sahitya Part – 2, Aartha Bhaava, edited by Shri Betageri Krishna Sharma and Shri Bengeri Huchha Rayaru, page No. 143.
- 2. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 10.
- 3. Note:** This song is not available in the book of Prof. S.K. Ramachandra Rao.
- 4. Note:** Ankita is different in both the books. We have considered book in Ref.1 as standard and taken that Ankita for listing.
- 5. Note:** Lyrics given here are as per Ref. 1. The wordings in Ref. 2 are same as in Ref. 1 with few differences which are not considered here.
- 6. Note:** Singer has followed lyrics as in Ref. 1. Here, singer has followed lyrics as in Ref. 2. These lyrics are more correct.

ರಾಗ: ಕಾಂಬೋಧಿ

ತಾಳ: ಝಂಪೆ

ಅಂಜಲೇತಕೆ ಮನವೆ ಅನುಗಾಲವು

ಕಂಜನಾಭನ ಭಕುತಿ ಕೈಕೊಂಡ ಬಳಿಕ || ಪ ||

ನಾರಾಯಣನೆಂಬ ನಾಲ್ಕು ಅಕ್ಷರದಿಂದ

ಘೋರ ಪಾಪವನೆಲ್ಲ ಕಳೆಯಬಹುದು

ಶ್ರೀರಾಮ ನಾಮವೆಂಬ ಸಿಂಗಾಡಿ ತಕ್ಕೊಂಡು

ವೈರಿಷಡ್ವರ್ಗಗಳ ವಧೆ ಮಾಡಬಹುದು || ೧ ||

ಶ್ರೀಕೇಶವನೆ ಎಂಬ ಸಿದ್ಧ ಮಂತ್ರಗಳಿಂದ

ಕಾಕು ಕರ್ಮಗಳನ್ನು ಕಳೆಯಬಹುದು

ವೈಕುಂಠಪತಿ ಎಂಬ ವಜ್ರವನೆ ತಕ್ಕೊಂಡು

ನೂಕಿ ಯಮಬಂಟರನು ನುಗ್ಗು ಮಾಡಲುಬಹುದು || ೨ ||

ಹರಿ ವಾಸುದೇವನೆಂಬ ಅಮೃತ ಪಾನಗಳಿಂದ

ಮರಣ ಜನನಗಳೆರಡೆ ಜಯಿಸಬಹುದು

ಅರಿತರೆ ಮನದೊಳಗೆ ಪುರಂದರ ವಿಠಲನ
ಸರಸ ಸದ್ಗತಿಯನ್ನು ಸವಿಗಾಣಬಹುದು || ೩ ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಭಕ್ತನಾದ ಮೇಲೆ ಯಾವ ಭೀತಿಯು ಬೇಡವೆಂದು ದಾಸರು ಹೇಳಿದ್ದಾರೆ.

ಸಿಂಗಾಡಿ = ಬಿಲ್ಲು

ಕಾಕು = ಹೀನ

ವೈರಿಷಡ್ವರ್ಗಗಳು = ಅರಿಷಡ್ವರ್ಗಗಳು (ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ).

Classification: Keerthane

Ankita: purandara vittala

Location: NA

Category: nama mahatma, mukti marga, Aartha Bhava

Sub-Category: bhaya, mana, Vishnu, Narayana, papa, rama, keshava, mantra, karma, vaikunta, vajra, yama, Krishna, amruta, marana, huttu, sadgati, mukti

Pravachana: NA

Explanation: NA